



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶನಿವಾರ, ೧೮, ಜೂನ್, ೨೦೨೨ (ಜ್ಯೇಷ್ಠ, ೨೮, ಶಕವರ್ಷ, ೧೯೪೪) BENGALURU, SATURDAY, 18, JUNE, 2022 (JYEISHTA, 28, SHAKAVARSHA, 1944)	ನಂ. ೩೫೦ No. 350
------------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 28 ಇಪಿಎಸ್ 2022

ಕರ್ನಾಟಕ ಸರ್ಕಾರದ ಸಚಿವಾಲಯ,  
ವಿಧಾನಸೌಧ,  
ಬೆಂಗಳೂರು, ದಿನಾಂಕ:18.06.2022.

ಅಧಿಸೂಚನೆ

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 55ನೇ ಪ್ರಕರಣದ ಉಪ ಪ್ರಕರಣ (1)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಸಂಬಂಧ ಹೊರಡಿಸಲಾದ ಹಿಂದಿನ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ಸರ್ಕಾರವು ಕೆಳಗಿನ ಮತ್ತು ಕೋಷ್ಟಕದ ಕಾಲಂ (2)ರಲ್ಲಿ ನಿರ್ದಿಷ್ಟಪಡಿಸಿದ ವಲಯಗಳಲ್ಲಿ ಅಬಕಾರಿ ಉಪ ನಿರೀಕ್ಷಕರ ಶ್ರೇಣಿಗಿಂತ ಕಡಿಮೆಯಿಲ್ಲದ ಅಬಕಾರಿ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯಿದೆ, 1965ರ ಸೆಕ್ಷನ್ 32, 33, 34, 35, 36, 37, 38 ಮತ್ತು 38-A ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಪರಾಧಗಳಿಗೆ ಸಂಬಂಧಿಸಿದಂತೆ ಕಾಲಂ (4)ರಲ್ಲಿ ನಿರ್ದಿಷ್ಟಪಡಿಸಿದ ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳಲ್ಲಿ ಮತ್ತು ಕಾಲಂ (5)ರಲ್ಲಿ ನಿರ್ದಿಷ್ಟಪಡಿಸಿದ ಗಡಿಗಳಲ್ಲಿ ತಕ್ಷಣವೇ ಜಾರಿಗೆ ಬರುವಂತೆ, ದಂಡ ಪ್ರಕ್ರಿಯಾ ಸಂಹಿತೆ, 1973 (1974ರ ಕೇಂದ್ರ ಕಾಯಿದೆ 4)ರ ಕಾಲಂ (3)ರಲ್ಲಿ ಪೊಲೀಸ್ ತಾಣೆಯ ಉಸ್ತುವಾರಿ ಅಧಿಕಾರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸುತ್ತಾರೆಂದು ನಿರ್ದಿಷ್ಟಪಡಿಸುತ್ತದೆ.

## ಕೋಷ್ಟಕ

ಕ್ರ. ಸಂ	ಅಬಕಾರಿ ವಲಯದ ಹೆಸರು	ಕಛೇರಿ ಮುಖ್ಯಸ್ಥರ ಪದನಾಮ	ಅಧಿಕಾರಿ ವ್ಯಾಪ್ತಿಯಲ್ಲಿ ಒಳಪಡುವ ಪ್ರದೇಶಗಳು	ಸರಹದ್ದು
01	02	03	04	05
01	ತುಮಕೂರು ಉತ್ತರ ವಲಯ	ಅಬಕಾರಿ ನಿರೀಕ್ಷಕರು, ತುಮಕೂರು ಉತ್ತರ ವಲಯ	ಕೋರ, ಸೀಬಿ ನರಸಿಂಹಸ್ವಾಮಿ ದೇವಸ್ಥಾನ, ಸೋಮಸಾಗರ, ಬಿತ್ತನಕುರಿಕೆ, ಬೆಳಧರ, ಅನುಪನಹಳ್ಳಿ, ಚಿಕ್ಕತೊಟ್ಟಿಲುಕೆರೆ, ದೇವರಾಯನದುರ್ಗ, ಉರುಡಿಗರೆ ಮತ್ತು ಅಂತರಸನಹಳ್ಳಿಯ ಪ್ರದೇಶಗಳು ಸೇರಿದಂತೆ. (ಹೆಚ್ಚಿನ ಮಾಹಿತಿಗಾಗಿ ನಕಾಶೆಯನ್ನು ಲಗತ್ತಿಸಿದೆ)	<b>ಪೂರ್ವ</b> -ನೆಲಮಂಗಲ ವಲಯ ಮತ್ತು ಕೊರಟಗೆರೆ ವಲಯದ ಗಡಿ <b>ಪಶ್ಚಿಮ</b> - ಗುಬ್ಬಿ ವಲಯದ ಗಡಿ <b>ಉತ್ತರ</b> - ಶಿರಾ ವಲಯ ಮತ್ತು ಕೊರಟಗೆರೆ ವಲಯದ ಗಡಿ <b>ದಕ್ಷಿಣ</b> - ತುಮಕೂರು ದಕ್ಷಿಣ ವಲಯದ ಗಡಿ (ರಾಷ್ಟ್ರೀಯ ಹೆದ್ದಾರಿ 206ರ ವಿಭಜನೆ ಮೂಲಕ ಸಾಗುವ ನಂದಿಹಳ್ಳಿ, ಹಿರೇಹಳ್ಳಿ, ಮಂಚಕಲ್ಲು ಕುಪ್ಪೆ, ಕ್ಯಾತಸಂದ್ರ ಸುಂಕ, ಕ್ಯಾತಸಂದ್ರ, ಹೆಚ್‌ಎಂಟಿ, ಬಟವಾಡಿ, ಎಸ್‌ಎಂಟಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಟೌನ್ ಹಾಲ್ ವೃತ್ತ, ಕಾಲ್‌ಟೆಕ್ಸ್ ವೃತ್ತ, ಗುಬ್ಬಿಗೇಟ್, ಹೆಗ್ಗರೆ, ಮತ್ತು ಮಲ್ಲಸಂದ್ರ).
02	ತುಮಕೂರು ದಕ್ಷಿಣ ವಲಯ	ಅಬಕಾರಿ ನಿರೀಕ್ಷಕರು, ತುಮಕೂರು ದಕ್ಷಿಣ ವಲಯ	ನೇರಳಪುರ, ಮಸ್ಕಲ್, ತೊಂಡಗೆರೆ, ಕಟ್ಟೆರೆ, ಕಣಕುಪ್ಪೆ, ಸಿರವಾರ, ಹೆಬ್ಬೂರು, ಹೊನ್ನೂಡಿಕೆ, ನಾಗವಲ್ಲಿ ಮತ್ತು ಗೊಳೂರು ಪ್ರದೇಶಗಳು ಸೇರಿದಂತೆ.	<b>ಪೂರ್ವ</b> -ನೆಲಮಂಗಲ ವಲಯ ಮತ್ತು ಮಾಗಡಿ ವಲಯದ ಗಡಿ <b>ಪಶ್ಚಿಮ</b> -ಗುಬ್ಬಿ ವಲಯ ಮತ್ತು ಕುಣಿಗಲ್ ವಲಯದ ಗಡಿ <b>ಉತ್ತರ</b> -ತುಮಕೂರು ಉತ್ತರ ವಲಯದ ಗಡಿ(ರಾಷ್ಟ್ರೀಯ ಹೆದ್ದಾರಿ 206ರ ವಿಭಜನೆ ಮೂಲಕ ಸಾಗುವ ನಂದಿಹಳ್ಳಿ,

೨

			(ಹೆಚ್ಚಿನ ಮಾಹಿತಿಗಾಗಿ ನಕಾಶೆಯನ್ನು ಲಗತ್ತಿಸಿದೆ)	ಹಿರೇಹಳ್ಳಿ, ಮಂಚಕಲ್ಲು ಕುವೆ, ಕ್ಯಾತಸಂದ್ರ ಸುಂಕ, ಕ್ಯಾತಸಂದ್ರ, ಹೆಚ್‌ಎಂಟಿ, ಬಟವಾಡಿ, ಎಸ್‌ಐಟಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಟೌನ್ ಹಾಲ್ ವೃತ್ತ, ಕಾಲ್‌ಟೆಕ್ಸ್ ವೃತ್ತ, ಗುಬ್ಬಿಗೇಟ್, ಹೆಗ್ಗರೆ, ಮತ್ತು ಮಲ್ಲಸಂದ್ರ).  ದಕ್ಷಿಣ - ಕುಣಿಗಲ್ ವಲಯದ ಗಡಿ
--	--	--	--	--

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಮಂಜುಳಾ ನಟರಾಜ್)  
ಸರ್ಕಾರದ ಅಧೀನ ಕಾರ್ಯದರ್ಶಿ,  
ಆರ್ಥಿಕ ಇಲಾಖೆ (ಅಬಕಾರಿ).